



SE – 455

II Semester B.Com. Examination, June/July 2026
(SEP 2025-26) (Freshers)
COMMERCE
COM 2.2 : Banking Operations

Time : 3 Hours

Max. Marks : 80

Instruction : Answers should be written completely **either in English or in Kannada.**

SECTION – A

Answer **any seven** sub-questions. **Each** sub-question carries **2** marks. **(7×2=14)**

1. a) Define banking.
- b) Expand CRR and SLR.
- c) What is a foreign bank ?
- d) Name any two development banks of India.
- e) Expand NRE and NRO.
- f) What is a home loan ?
- g) Define a promissory note.
- h) Name any two types of endorsements.
- i) What do you mean by UPI ?
- j) What is a banking fraud ?

SECTION – B

Answer **any three** questions. **Each** question carries **8** marks. **(3×8=24)**

2. Discuss briefly the features of commercial banks.
3. Write a short note on cooperative banks.
4. Explain briefly the account opening process of savings bank account.
5. Discuss briefly various types of cheque crossing.
6. List out the benefits of mobile banking.

P.T.O.





(3×14=42)

Answer any three questions. Each question carries 14 marks.

7. Explain in detail the functions of RBI.
8. Write a note on different types of banks in India.
9. Discuss the various banking services provided by banks to its customers.
10. What is an endorsement ? Discuss its types in detail.
11. Discuss in detail the pros and cons of internet banking.

ಕನ್ನಡ ಆವೃತ್ತಿ

ಸೂಚನೆ : ಉತ್ತರಗಳನ್ನು ಸಂಪೂರ್ಣವಾಗಿ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಬರೆಯಬೇಕು.

ವಿಭಾಗ - ಎ

ಏಳು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಉಪ-ಪ್ರಶ್ನೆಗೆ ಎರಡು ಅಂಕಗಳು.

(7×2=14)

1. a) ಬ್ಯಾಂಕಿಂಗ್‌ಅನ್ನು ವ್ಯಾಖ್ಯಾನಿಸಿ.
- b) CRR ಮತ್ತು SLR ಅನ್ನು ವಿಸ್ತರಿಸಿ.
- c) ವಿದೇಶಿ ಬ್ಯಾಂಕ್ ಎಂದರೇನು ?
- d) ಭಾರತದ ಯಾವುದಾದರೂ ಎರಡು ಅಭಿವೃದ್ಧಿ ಬ್ಯಾಂಕುಗಳನ್ನು ಹೆಸರಿಸಿ.
- e) NRE ಮತ್ತು NRO ವಿಸ್ತರಿಸಿ.
- f) ಗೃಹ ಸಾಲ ಎಂದರೇನು ?
- g) ಪ್ರಾಮಿಸರಿ ನೋಟ್ ಅನ್ನು ವ್ಯಾಖ್ಯಾನಿಸಿ.
- h) ಯಾವುದಾದರೂ ಎರಡು ರೀತಿಯ ಅನುಮೋದನೆಗಳನ್ನು ಹೆಸರಿಸಿ.
- i) UPI ಎಂದರೆ ಏನು ?
- j) ಬ್ಯಾಂಕಿಂಗ್ ವಂಚನೆ ಎಂದರೇನು ?



ವಿಭಾಗ - ಬಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 8 ಅಂಕಗಳು.

(3×8=24)

2. ವಾಣಿಜ್ಯ ಬ್ಯಾಂಕುಗಳ ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿ.
3. ಸಹಕಾರಿ ಬ್ಯಾಂಕುಗಳ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.
4. ಉಳಿತಾಯ ಖಾತೆ ತೆರೆಯುವ ಪ್ರಕ್ರಿಯೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
5. ವಿವಿಧ ರೀತಿಯ ಚೆಕ್ ಕ್ರಾಸಿಂಗ್‌ಗಳನ್ನು ಸಂಕ್ಷಿಪ್ತವಾಗಿ ಚರ್ಚಿಸಿ.
6. ಮೊಬೈಲ್ ಬ್ಯಾಂಕಿಂಗ್‌ನ ಪ್ರಯೋಜನಗಳನ್ನು ಪಟ್ಟಿ ಮಾಡಿ.

ವಿಭಾಗ - ಸಿ

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು.

(3×14=42)

7. ಆರ್‌ಬಿಐನ ಕಾರ್ಯಗಳನ್ನು ವಿವರವಾಗಿ ವಿವರಿಸಿ.
8. ಭಾರತದಲ್ಲಿ ವಿವಿಧ ಬಗೆಯ ಬ್ಯಾಂಕುಗಳ ಬಗ್ಗೆ ಟಿಪ್ಪಣಿ ಬರೆಯಿರಿ.
9. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒದಗಿಸುವ ವಿವಿಧ ಬ್ಯಾಂಕಿಂಗ್ ಸೇವೆಗಳನ್ನು ಚರ್ಚಿಸಿ.
10. ಹಿಂಬರಹ ಎಂದರೇನು ? ಅದರ ಪ್ರಕಾರಗಳನ್ನು ವಿವರವಾಗಿ ಚರ್ಚಿಸಿ.
11. ಇಂಟರ್ನೆಟ್ ಬ್ಯಾಂಕಿಂಗ್‌ನ ಸಾಧಕ-ಬಾಧಕಗಳನ್ನು ವಿವರವಾಗಿ ಚರ್ಚಿಸಿ.